



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಸೋಮವಾರ, ೧೫, ಮಾರ್ಚ್, ೨೦೨೧ (ಫಾಲ್ಗುಣ, ೨೪, ಶಕವರ್ಷ, ೧೯೪೨) BENGALURU, MONDAY, 15, MARCH, 2021 (PHALGUNA, 24, SHAKAVARSHA, 1942)	ನಂ. ೨೬೦ No. 260
-----------------------	--	--------------------

ಜಿಲ್ಲಾಧಿಕಾರಿಗಳವರ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ.

ಪ್ರಪತ್ರ-೨

[12(2) ನೇ ನಿಯಮವನ್ನು ನೋಡಿ]

ಅಧಿಸೂಚನೆ

ಸಂಖ್ಯೆ ರಾಚು ಸಿಆರ್.112/2020-21

ದಿನಾಂಕ : 15-03-2021

1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿಗೆ ಸಂಬಂಧಿಸಿದಂತೆ 6-ಗುಡ್ಡೇಹಳ್ಳಿ ಗ್ರಾಮ ಪಂಚಾಯತಿಯ 3.ಜೀನಹಳ್ಳಿ-1 ಮತ್ತು 4.ಜೀನಹಳ್ಳಿ-2 ಕ್ಷೇತ್ರಗಳ ಖಾಲಿ ಇರುವ 5 ಸದಸ್ಯರ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಸಬೇಕಾಗಿದೆ.

ಕ್ರ.ಸಂ	ತಾಲ್ಲೂಕು	ಗ್ರಾಮಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಕ್ಷೇತ್ರ ಹೆಸರು ಮತ್ತು ಸಂಖ್ಯೆ	ಮೀಸಲಾತಿ
1	ನ್ಯಾಮತಿ	6-ಗುಡ್ಡೇಹಳ್ಳಿ	3.ಜೀನಹಳ್ಳಿ-1	1. ಅನುಸೂಚಿತ ಜಾತಿ
				2. ಸಾಮಾನ್ಯ (ಮಹಿಳೆ)
			4.ಜೀನಹಳ್ಳಿ-2	1. ಅನುಸೂಚಿತ ಪಂಗಡ (ಮಹಿಳೆ)
				2. ಸಾಮಾನ್ಯ
				3. ಸಾಮಾನ್ಯ (ಮಹಿಳೆ)

ಆದುದರಿಂದ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993ರ 12ನೇ ನಿಯಮಕ್ಕನುಸಾರವಾಗಿ ದಾವಣಗೆರೆ ಜಿಲ್ಲೆಯ ಡೆಪ್ಯೂಟಿ ಕಮೀಷನರಾದ ಮಹಾಂತೇಶ ಬೀಳಗಿ ಭಾ.ಆ.ಸೇ ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.

(ಎ)	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	19-03-2021 ಶುಕ್ರವಾರ
(ಬಿ)	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	20-03-2021 ಶನಿವಾರ

(೧)

(ಸಿ)	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	22-03-2021 ಸೋಮವಾರ
(ಡಿ)	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ, ದಿನ ಮತ್ತು ಸಮಯ (ಮತದಾನದ ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	29-03-2021 ಸೋಮವಾರ
(ಇ)	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	31-03-2021 ಬುಧವಾರ

ಸಹಿ/-

(ಮಹಾಂತೇಶ ಬೀಳಗಿ ಭಾ.ಆ.ಸೇ)

ಡೆಪ್ಯುಟಿ ಕಮೀಷನರ್,
ದಾವಣಗೆರೆ ಜಿಲ್ಲೆ.